



# Multibhashi

Language Learning Simplified

● Live Classes

✍ Assignments


👥 Language Experts

📈 Affordable Pricing





Multibhashi



೧೦. ಡಾ.ಸಲೀಂ ಅಲಿ - Dr. Salim Ali  
(Class 4 - CBSE)



## Lesson 10 - Dr. Salim Ali

ಒಂದು ದಿನ ಹುಡುಗನೊಬ್ಬ ಸತ್ತು ಬಿದ್ದಿದ್ದ ಹಕ್ಕಿಯೊಂದನ್ನು ನೋಡಿ ಕುತೂಹಲಗೊಂಡ.

Ondu dina huḍuganobba sattu biddidda hakkiyondannu nodi kuthuhalagoṇḍa.

One day a boy saw a bird lying dead and became curious.

ಒಂದು - One

ದಿನ - day

ಹುಡುಗನೊಬ್ಬ - a boy

ಸತ್ತು - dead

ಬಿದ್ದಿದ್ದ - lying

ಹಕ್ಕಿಯೊಂದನ್ನು - a bird

ನೋಡಿ - saw

ಕುತೂಹಲಗೊಂಡ - became curious



## Lesson 10 - Dr. Salim Ali

ಆ ಹಕ್ಕಿಯ ಕುತ್ತಿಗೆಯ ಕೆಳಗೆ ಇದ್ದ ಹಳದಿ ಬಣ್ಣ ಅವನ ಗಮನ ಸೆಳೆಯಿತು.

Aa hakkiya kuttigeya kelage idda haladi banṇa avana gamana seleyitu.

The yellow color under the bird's neck attracted his attention.

ಆ ಹಕ್ಕಿಯ - the bird's

ಕುತ್ತಿಗೆಯ - neck

ಕೆಳಗೆ - under

ಹಳದಿ - The yellow

banṇa - color

ಗಮನ - attention

ಸೆಳೆಯಿತು - attracted



## Lesson 10 - Dr. Salim Ali

ಹಕ್ಕಿಯ ಹೆಸರೇನೆಂದು ಸೋದರಮಾವನನ್ನು ಕೇಳಿದಾಗ ಅವರಿಗೆ ಅದರ ಬಗ್ಗೆ ಹೆಚ್ಚಿನ ವಿವರ ಗೊತ್ತಿರಲಿಲ್ಲ.

Hakkiya hesarenendu sodaramaavanannu kelidaaga avarige adara bagge

hecchina vivara gottiralilla.

When he asked his uncle what the bird's name was, he didn't know more details about it.

ಹಕ್ಕಿಯ - bird's

ಹೆಸರೇನೆಂದು - what the name

ಸೋದರಮಾವನನ್ನು - his uncle

ಕೇಳಿದಾಗ - asked

ಅವರಿಗೆ - he

ಅದರ ಬಗ್ಗೆ - about it

ಹೆಚ್ಚಿನ - more

ವಿವರ - details

ಗೊತ್ತಿರಲಿಲ್ಲ- didn't know



## Lesson 10 - Dr. Salim Ali

ಅದರ ಬಗ್ಗೆ ತಿಳಿದುಕೊಳ್ಳಲು ಆತನನ್ನು ಮುಂಬಯಿಯ ಪ್ರಕೃತಿ ವಿಜ್ಞಾನ ಸಂಘದ ಪಕ್ಷಿವಿಜ್ಞಾನ ಬಳಿ ಕರೆದೊಯ್ದರು.

Adara bagge thilidukolalu aatanannu Mumbaiiya Prakṛuti Vijnaana Sanghada pakṣhitajnara baḷi karedoydaru.

To learn about it, he was taken to the Mumbai's Prakṛuti Vijñaana Sangha ornithologist.

ಅದರ ಬಗ್ಗೆ - about it

ತಿಳಿದುಕೊಳ್ಳಲು - To learn

ಆತನನ್ನು - he was

ಮುಂಬಯಿಯ - Mumbai's

ಪ್ರಕೃತಿ ವಿಜ್ಞಾನ ಸಂಘದ - Prakṛuti

Vijñaana Sangha

ಪಕ್ಷಿವಿಜ್ಞಾನ - ornithologist

ಕರೆದೊಯ್ದರು- taken to the

**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**THE UNIVERSITY OF CHICAGO**  
**INSTITUTE OF TECHNOLOGY**  
**DEPARTMENT OF ELECTRICAL ENGINEERING**  
**EECS 441: DIGITAL SIGNAL PROCESSING**  
**LECTURE 10: DISCRETE-TIME FOURIER TRANSFORM**

**1.1. DISCRETE-TIME FOURIER TRANSFORM**

**1.2. DISCRETE-TIME FOURIER TRANSFORM**

**1.3. DISCRETE-TIME FOURIER TRANSFORM**

**1.4. DISCRETE-TIME FOURIER TRANSFORM**

**1.5. DISCRETE-TIME FOURIER TRANSFORM**

**1.6. DISCRETE-TIME FOURIER TRANSFORM**





**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**



**THE UNIVERSITY OF CHICAGO**  
**INSTITUTE OF TECHNOLOGY**  
**DEPARTMENT OF ELECTRICAL ENGINEERING**  
**EECS 441: ADVANCED TOPICS IN SIGNAL PROCESSING**  
**LECTURE 1: INTRODUCTION TO THE COURSE**

**1.1 COURSE OBJECTIVES**

**1.2 COURSE STRUCTURE**

**1.3 COURSE MATERIALS**

**1.4 COURSE SCHEDULE**

**1.5 COURSE INSTRUCTORS**

**1.6 COURSE CONTACTS**

**THE UNIVERSITY OF CHICAGO**  
**INSTITUTE OF TECHNOLOGY**  
**DEPARTMENT OF ELECTRICAL ENGINEERING**  
**EECS 441: ADVANCED TOPICS IN SIGNAL PROCESSING**  
**LECTURE 1: INTRODUCTION TO THE COURSE**

**1.1 COURSE OBJECTIVES**

**1.2 COURSE STRUCTURE**

**1.3 COURSE MATERIALS**

**1.4 COURSE SCHEDULE**

**1.5 COURSE INSTRUCTORS**

**1.6 COURSE CONTACTS**



**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**





**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**



**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**



**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**



**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**



**THE UNIVERSITY OF CHICAGO**  
**INSTITUTE OF TECHNOLOGY**  
**DEPARTMENT OF ELECTRICAL ENGINEERING**  
**EECS 441: ADVANCED TOPICS IN SIGNAL PROCESSING**  
**LECTURE 1: INTRODUCTION TO THE COURSE**

**1.1 COURSE OBJECTIVES**

**1.2 COURSE STRUCTURE**

**1.3 COURSE MATERIALS**

**1.4 COURSE SCHEDULE**

**1.5 COURSE FACULTY**

**1.6 COURSE CONTACTS**

**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**THE UNIVERSITY OF CHICAGO**  
**INSTITUTE OF TECHNOLOGY**  
**DEPARTMENT OF ELECTRICAL ENGINEERING**  
**EECS 441: DIGITAL SIGNAL PROCESSING**  
**LECTURE 10: DISCRETE-TIME SYSTEMS**

**1.1. SYSTEM REPRESENTATION**

**1.2. BLOCK DIAGRAMS**

**1.3. STATE-SPACE REPRESENTATION**

**1.4. SYSTEM IDENTIFICATION**

**1.5. SYSTEM ANALYSIS**

**1.6. SYSTEM DESIGN**

**THE UNIVERSITY OF CHICAGO**  
**INSTITUTE OF TECHNOLOGY**  
**DEPARTMENT OF ELECTRICAL ENGINEERING**  
**EECS 440: ADVANCED TOPICS IN SIGNAL PROCESSING**  
**LECTURE 1: INTRODUCTION TO ADVANCED TOPICS**

**TOPIC 1: ADVANCED TOPICS IN SIGNAL PROCESSING**

**TOPIC 2: ADVANCED TOPICS IN SIGNAL PROCESSING**

**TOPIC 3: ADVANCED TOPICS IN SIGNAL PROCESSING**

**TOPIC 4: ADVANCED TOPICS IN SIGNAL PROCESSING**

**TOPIC 5: ADVANCED TOPICS IN SIGNAL PROCESSING**

**TOPIC 6: ADVANCED TOPICS IN SIGNAL PROCESSING**







**THE UNIVERSITY OF CHICAGO**  
**DEPARTMENT OF CHEMISTRY**  
**PHYSICAL CHEMISTRY**  
**PHYSICAL CHEMISTRY**  
**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**

**PHYSICAL CHEMISTRY**